


ಯಶಸ್ವಿಯಾಯಿತಾದರೂ 2002ನೇ ಇಸವಿಯಲ್ಲಿ ಅಸುವಿದ್ದರಿಂದ ಸ್ವೇಚ್ಛಾನೆಟಕ್ಸ್‌ನ ಮೊದಲ ಪ್ರಯತ್ನ ಭಾಗಶಃ ಮಾತ್ರ ಯಶಸ್ವಿಯಾಯಿತು.

ಫೀಲಿಪ್ ಕೆನಡಿಯ ಪ್ರಯತ್ನದ ಬೆನ್ನಲ್ಲಿ ರೇಡಿಂಗ್ ಯುನಿವರ್ಸಿಟಿಯ ಸ್ವೇಚ್ಛಾನೆಟಕ್ಸ್ ತಜ್ಞ ಕೆವಿನ್ ವಾರ್ವಿಕ್ ತನ್ನ ಮೇಲೆಯೇ ಪ್ರಯೋಗ ಕೈಗೊಂಡು ಹಲವು ಬಗೆಯ ನ್ಯೂರೋಸಿಟಿಕಲ್ ಉಪಕರಣಗಳನ್ನು ತನ್ನ ಎಡಗೈನ ಮದ್ದದ ನರಕ್ಕೆ ಇಂಪ್ಲಾಂಟ್ ಮಾಡಿಕೊಂಡು ಕೇಂದ್ರ ನರಮಂಡಲಕ್ಕೆ ಜೋಡಿಸಿಕೊಳ್ಳುವ ಪ್ರಯತ್ನ ಮಾಡಿ ಬಹುತೆಕ ಯಶಸ್ವಿಯೂ ಆದ. ಕೆವಿನ್ ಅಸೆಪ್ಟಿಕ್ ಉಪಕರಣಗಳನ್ನೆಲ್ಲ ದೇಹದೊಳಗೆ ಸೇರಿಸಿಕೊಳ್ಳುವಲ್ಲಿ ನೇರವಾದ ಡಾ. ಮಾರ್ಕ್ ಗ್ರಾಸನ್, ಕೆವಿನ್‌ನ ದೇಹಕ್ಕೆ ಅಲ್ಲೂಸಾನಿಕ್ ತರಂಗ ಗ್ರಹಿಸುವ ಸಾಮರ್ಥ್ಯ ಒರಿಸಿ ಅವನನ್ನು ಸಂಪೂರ್ಣ ಸ್ವೇಚ್ಛಾಗ್ರಾಹಿಸಿದ್ದೀರು. ಇವನ ನಂತರ ಬಂದವನೇ ನೀಲ್ ಹಾರ್ಬಿಸನ್ . ಹೀಗೆ ಸ್ವೇಚ್ಛಾನೆಟಕ್ಸ್‌ನ ಲಾಭ ಪಡೆಯುವವರ ಪಟ್ಟ ಬೆಳೆಯುತ್ತಿಲೇ ಹೋಯಿತು.

ಜೆಸ್ಟಿನ್ ಸುಲಿವಾನ್ ಎಂಬ ಎಲೆಕ್ಟ್ರಿಕಲ್ ಕಲ್‌ಲೈನ್‌ನು ಮನುಷ್ಯನಿಗೆ ಬೇಕಾದ ಅನುಕೂಲ ಕಲ್ಲಿನುವ ವರಪಾಗಿ ಪರಿಣಮಿಸಿತ್ತು. ಮೌಲಿನ್ ಉದಾಹರಣೆಗಳನ್ನೇ ಅನುಸರಿಸಿದ ಕಾಲ್ಡಿಯ ಮಿಕೆಲ್ ಎಂಬ ಮಹಿಳೆ ತನ್ನ ಕೃತಕ ಕ್ಯಾಲಿಂಡ, ಸ್ವೇಚ್ಛಾಗ್ರಾಹಿಸಿದ್ದ ಅರ್ಕಾಡಿಯೋ ಎಂಬ ಮ್ಯಾರೆಟ್‌ಕ್ ಕಲಾವಿದ ತನ್ನ ಕ್ಯಾಲಿಂಡ ಮೌಲೆ ಅಂತಿಸೆಂದ ಕೃತಕ ಕ್ಯಾಲಿಂಡ, ಏಮಲಿ ಚೋಗ್‌ಹಾಡಾರ್ ತನ್ನ ಮೆದುಳಿನಲ್ಲೇ ಇಂಪ್ಲಾಂಟ್ ಮಾಡಿಸಿಕೊಂಡ ಕಂಪ್ಯೂಟರ್ ಚಿಪ್‌ನಿಂದ ತಾವು ಎದುರಿಸುತ್ತಿದ್ದ ಸಮುದ್ರಗಳನ್ನು ಸಮರ್ಥವಾಗಿ ಎದುರಿಸಿದ್ದನ್ನು ಅರಿತ ವಿಜ್ಞಾನ ಜಗತ್ತು ಇನ್ನೂ ಹೆಚ್ಚಿನ ಸಾಧನೆಯ ಹಾದಿಯನ್ನು ಕ್ರಮಿಸುವ ಎಲ್ಲ ಭರವಸೆಯಿಂದ ಮುನ್ದೆಯುತ್ತಿದೆ.

ಜೆಸ್ಟಿನ್ ಎಂಬುದು ಮರೆತೇಹೋಯಿತು. ಅಲ್ಲಿಗೆ



ಸ್ವೇಚ್ಛಾಗ್ರಾಹಿಸಿದ್ದ ಮೂನ್ ರಿಬಾಸ್

ಸ್ವೇಚ್ಛಾನೆಟಕ್ಸ್ ಮನುಷ್ಯನಿಗೆ ಬೇಕಾದ ಅನುಕೂಲ ಕಲ್ಲಿನುವ ವರಪಾಗಿ ಪರಿಣಮಿಸಿತ್ತು. ಮೌಲಿನ್ ಉದಾಹರಣೆಗಳನ್ನೇ ಅನುಸರಿಸಿದ ಕಾಲ್ಡಿಯ ಮಿಕೆಲ್ ಎಂಬ ಮಹಿಳೆ ತನ್ನ ಕೃತಕ ಕ್ಯಾಲಿಂಡ, ಸ್ವೇಚ್ಛಾಗ್ರಾಹಿಸಿದ್ದ ಅರ್ಕಾಡಿಯೋ ಎಂಬ ಮ್ಯಾರೆಟ್‌ಕ್ ಕಲಾವಿದ ತನ್ನ ಕ್ಯಾಲಿಂಡ ಮೌಲೆ ಅಂತಿಸೆಂದ ಕೃತಕ ಕ್ಯಾಲಿಂಡ, ಏಮಲಿ ಚೋಗ್‌ಹಾಡಾರ್ ತನ್ನ ಮೆದುಳಿನಲ್ಲೇ ಇಂಪ್ಲಾಂಟ್ ಮಾಡಿಸಿಕೊಂಡ ಕಂಪ್ಯೂಟರ್ ಚಿಪ್‌ನಿಂದ ತಾವು ಎದುರಿಸುತ್ತಿದ್ದ ಸಮುದ್ರಗಳನ್ನು ಸಮರ್ಥವಾಗಿ ಎದುರಿಸಿದ್ದನ್ನು ಅರಿತ ವಿಜ್ಞಾನ ಜಗತ್ತು ಇನ್ನೂ ಹೆಚ್ಚಿನ ಸಾಧನೆಯ ಹಾದಿಯನ್ನು ಕ್ರಮಿಸುವ ಎಲ್ಲ ಭರವಸೆಯಿಂದ ಮುನ್ದೆಯುತ್ತಿದೆ.

ನಾವಿಲ್ ಇರಲು ಬಂದವರು; ಹೋಗಲು ಅಲ್ಲ!

ನಾಲ್ಕು ವರ್ಷಗಳ ಹಿಂದೆ ಸ್ವಿಟ್ಟಲ್‌ರೆಂಡಿನ ಜ್ಯೂರಿಕ್‌ನಲ್ಲಿ ನಡೆದ ‘ಸ್ವೇಚ್ಛಾಗ್ರಾಹಿಸಿದ್ದ ಮೂನ್ ರಿಬಾಸ್’ ಶಾಖೆಯನ್ನು ಕಂಡವರು ಅದನ್ನು ಅರಗಿಸಿಕೊಳ್ಳಲು ತನು ಹೆಚ್ಚಿನ ಸಮಯವ್ಯಾಪ್ತಿ ತೆಗೆದುಹಾಕಿದರು. ಅಲ್ಲಿ ನಡೆದ ಸ್ವಧೈರಂಜನ್ ‘ಸ್ವೇಚ್ಛಾಲ್ನಾ’ ಎಂದು ಕರೆದ ಆಯೋಜಕರು ಅಂತರರಾಷ್ಟ್ರೀಯ ಮಟ್ಟದ ಸ್ವಧೈರಂಜನ್ ನಡೆಸಿ ಕ್ರೀಡೆಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನೆಟ್ಟರು. ಗಾಲಿಕುಟ್ಟ ರೇಸ್, ‘ಫಾರ್ಮಾಷಿಸ್ಟ್’ (Functional Electrical stimulation) ಬ್ರೇಕ್ ರೇಸ್, ‘ಬಿಂಬಿ’ (Brain Computer Interface) ರೇಸ್, ವಿದ್ಯುತೋಚಾಲಿತ ಕಾಲಿನ



ಜೆಸ್ಟಿನ್ ಸುಲಿವಾನ್ ಎಂಬ ಎಲೆಕ್ಟ್ರಿಕಲ್‌ಲೈನ್‌ನು 2001ರಲ್ಲಿ ಸಂಭವಿಸಿದ ಅವಘಾತವೆಂದರಲ್ಲಿ ಎರಡೂ ಜೆಸ್ಟಿನ್‌ನು ಕಳೆದುಕೊಳ್ಳಬೇಕಾಯಿತು. ಆಗ ಜೆಸ್ಟಿನ್ ನೇರವಿಗೆ ಬಂದ ಬೆಕಾಗೊ ಪ್ರನವಸತಿ ಕೇಂದ್ರದ ವೈದ್ಯರು ಆತನಿಗೆ ಯೋಬಾಟ್‌ಕ್ ತಂತ್ರಜ್ಞನ್ ಬಳಸಿ ಬಯೋನಿಕ್ ಜೆಸ್ಟಿನ್‌ನು ಹೆಚ್ಚಿನ ಸಾಧನೆಯ ಹಾದಿಯನ್ನು ಕ್ರಮಿಸುವ ಎಲ್ಲ ಭರವಸೆಯಿಂದ ಮುನ್ದೆಯುತ್ತಿದೆ.